



163090

48149

Reg. No.

|  |  |  |  |  |  |  |  |
|--|--|--|--|--|--|--|--|
|  |  |  |  |  |  |  |  |
|--|--|--|--|--|--|--|--|

VI Semester B.Com. (NEP) Degree Examination, May/June - 2025  
ASSESSMENT OF PERSONS OTHER THAN INDIVIDUALS AND  
FILING OF ITR'S  
(Repeater/Regular)

Time : 2 Hours

Maximum Marks : 60

Instructions to Candidates:

- 1) All Sections are Compulsory.  
ಎಲ್ಲಾ ವಿಭಾಗಗಳು ಕಡ್ಡಾಯ.
- 2) Section D is compulsory.  
ವಿಭಾಗ ಡಿ ಕಡ್ಡಾಯವಾಗಿದೆ.
- 3) Simple Calculator is Allowed.  
ಸರಳ ಕ್ಯಾಲ್ಕುಲೇಟರ್ ಅನ್ನು ಅನುಮತಿಸಲಾಗಿದೆ.

## SECTION - A

ವಿಭಾಗ - ಅ

Answer any Five of the following questions.

(5×2=10)

ಈ ಕೆಳಗಿನ ಬೇಕಾದ ಐದು ಪ್ರಶ್ನೆಗಳಿಗೆ ಉತ್ತರಿಸಿರಿ.

1. a) What is depreciation?  
ಸವಕಳಿ ಎಂದರೇನು?
- b) How do you assess the firm when it does not comply with the provisions of Sec 184?  
ಕಲಂ 184ರ ನಿಬಂಧನೆಗಳನ್ನು ಪಾಲಿಸದಿದ್ದಾಗ ನೀವು ಸಂಸ್ಥೆಯನ್ನು ಹೇಗೆ ನಿರ್ಣಯಿಸುತ್ತೀರಿ?
- c) Define Company?  
ಕಂಪನಿಯನ್ನು ವ್ಯಾಖ್ಯಾನಿಸಿ.
- d) Who is liable to pay Advance tax?  
ಮುಂಗಡ ತೆರಿಗೆ ಪಾವತಿಸಲು ಯಾರು ಹೊಣೆಗಾರರು?
- e) How do you treat the receipts from the 'Agniveer' Corpus fund by a person?  
ಅಗ್ನಿವೀರ ಕಾರ್ಪಸ್ ನಿಧಿಯಿಂದ ಒಬ್ಬ ವ್ಯಕ್ತಿಗೆ ಬರುವ ರಸೀದಿಗಳನ್ನು ನೀವು ಹೇಗೆ ಪರಿಗಣಿಸುತ್ತೀರಿ?
- f) What is block of assets?  
ಸ್ವತ್ತುಗಳ ಗುಂಪು ಎಂದರೇನು?
- g) Who is a working partner?  
ಕೆಲಸದ ಪಾಲುದಾರ ಯಾರು?

[P.T.O.]



## SECTION - B

ವಿಭಾಗ - ಬ

Answer any Three of the following questions.

(3×5=15)

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. Compute depreciation on Plant and Machinery for AY 2024-2025 from the following information:

WDV of block of P and M on 1-4-2023 was Rs.7,50,000.

On 1-7-2023 a new P and M is added to the block costing Rs. 5,00,000 on which Rs. 2,00,000 received as subsidy from Government. This new P and M added 30% to the production capacity.

On 15-12-2023 a part of Old P and M is sold for Rs. 75,000

Calculate depreciation at 25% on P and M additional depreciation of 15% (if any) ಕೆಳಗೆ ಕೊಟ್ಟ ವಿವರಗಳಿಂದ ಕರಾಕರಣೆ ವರ್ಷ, 2024-2025 ಕ್ಕೆ ಯಂತ್ರೋಪಕರಣಗಳ ಮೇಲೆ ಸವಕಳಿ ಲೆಕ್ಕ ಹಾಕಿರಿ.

1-4-2023 ಕ್ಕೆ ಇಳುವರಿ ಬೆಲೆ (ಅಸ್ತಿ ಗುಂಪು) ರೂ. 7,50,000.

1-7-2023 ಕ್ಕೆ ಹೊಸ ಯಂತ್ರ (ಅದೇ ಗುಂಪಿನ) ಖರೀದಿ ರೂ. 5,00,000. ಇದರ ಮೇಲೆ ರೂ. 2,00,000 ಸರ್ಕಾರದಿಂದ ಸಹಾಯಧನ ಬಂದಿದೆ. ಈ ಹೊಸ ಯಂತ್ರವು ಉತ್ಪಾದನಾ ಶಕ್ತಿಗೆ 30% ವೃದ್ಧಿ ಮಾಡಿದೆ.

15-12-2023 ರಂದು ಅದೇ ಗುಂಪಿನ ಭಾಗಶಃ ಯಂತ್ರವನ್ನು (ಹಳೆಯದು) ರೂ. 75,000ಕ್ಕೆ ಮಾರಾಟ ಮಾಡಲಾಗಿದೆ.

ಸವಕಳಿ ದರ 25% ಹೆಚ್ಚುವರಿ ಸವಕಳಿ ದರ 15% (ಎನಾದರೂ ಇದ್ದರೆ) ರಂತೆ ಸವಕಳಿ ಲೆಕ್ಕ ಹಾಕಿ.

3. Mohan and Naveen are the working partners in a firm sharing profits and losses in the ratio of 3:2. The Profit and Loss A/c of the firm shows a net profit of Rs. 90,000 for the year ending 31-03-2024 after debiting the following

Salary to Partners: Mohan Rs. 25,000 and Naveen Rs. 25,000.

Interest on Capital @ 20% p.a : Mohan Rs. 10,000 and Naveen Rs. 8,000

Rent paid to Naveen Rs. 5000 p.a.

Compute income from business of the firm for AY 2024-25 and also calculate tax liability of the firm.

ಮೋಹನ ಮತ್ತು ನವೀನ ಒಂದು ಸಂಸ್ಥೆಯ ಕಾರ್ಯನಿರತ ಪಾಲುದಾರರಾಗಿದ್ದು ಲಾಭ ಮತ್ತು ನಷ್ಟಗಳನ್ನು 3:2 ಅನುಪಾತದಲ್ಲಿ ಹಂಚಿಕೊಳ್ಳುತ್ತಾರೆ. ಲಾಭ ನಷ್ಟದ ಖಾತೆಯು 31-3-2024ಕ್ಕೆ ಕೊನೆಗೊಂಡ ವರ್ಷಕ್ಕೆ ಈ ಕೆಳಗಿನವುಗಳನ್ನು ಖರ್ಚು ಹಾಕಿದ ನಂತರ ರೂ. 90,000 ನಿವ್ವಳ ಲಾಭವನ್ನು ತೋರಿಸುತ್ತದೆ. ಪಾಲುದಾರರಿಗೆ ಸಂಬಳ : ಮೋಹನ ರೂ. 25,000 ಮತ್ತು ನವೀನ ರೂ. 25,000 ಬಂಡವಾಳದ ಮೇಲಿನ ಬಡ್ಡಿ ವಾರ್ಷಿಕ 20% : ಮೋಹನ ರೂ. 10,000 ಮತ್ತು ನವೀನ ರೂ. 8,000.

ನವೀನಗೆ ಬಾಡಿಗೆ ಪಾವತಿಸಿದ್ದು : ರೂ. 5,000 ವರ್ಷಕ್ಕೆ.

ಕರಾಕರಣೆ ವರ್ಷ 2024-25ಕ್ಕೆ ಸಂಸ್ಥೆಯ ವ್ಯವಹಾರದಿಂದ ಬರುವ ಆದಾಯವನ್ನು ಲೆಕ್ಕ ಹಾಕಿ ಮತ್ತು ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕ ಹಾಕಿ.

4. The Income of domestic company for the previous year 2023-24 is Rs.7,00,000 (including long term capital gain Rs.1,00,000 and short term capital gain Rs.1,00,000) Its book profit for the same period is Rs.13,00,000.

Compute tax payable under:

a) Normal Rate System

b) MAT

ಆದಾಯ ವರ್ಷ 2023-24ಕ್ಕೆ ದೇಶೀಯ ಕಂಪನಿ ಆದಾಯ ರೂ. 7,00,000 (ದೀರ್ಘಾವಧಿಯ ಬಂಡವಾಳ ಲಾಭ ರೂ. 1,00,000 ಮತ್ತು ಅಲ್ಪಾವಧಿಯ ಬಂಡವಾಳ ಲಾಭ ರೂ. 1,00,000 ಸೇರಿದಂತೆ). ಅದೇ ಅವಧಿಗೆ ಅದರ ಪುಸ್ತಕ ಲಾಭ ರೂ. 13,00,000 ಆಗಿದೆ.

a) ಸಾಮಾನ್ಯ ತೆರಿಗೆ ದರ ವ್ಯವಸ್ಥೆಯಡಿಯಲ್ಲಿ ಪಾವತಿಸಬೇಕಾದ ತೆರಿಗೆಯನ್ನು ಮತ್ತು

b) ಮ್ಯಾಟ್ ಅಡಿಯಲ್ಲಿ ಲೆಕ್ಕ ಹಾಕಿ.

5. Discuss the Online e-filing and offline e-filing process.

ಆನ್‌ಲೈನ್ ಇ-ಫೈಲಿಂಗ್ ಮತ್ತು ಆಫ್‌ಲೈನ್ ಇ-ಫೈಲಿಂಗ್ ಪ್ರಕ್ರಿಯೆಯ ಬಗ್ಗೆ ಚರ್ಚಿಸಿ.

6. The Total Income of Jayashankar is Rs.7,80,000. Calculate advance tax payable during the financial year 2024-25 and find out instalments if tax deducted at source is Rs. 3,000.

ಜಯಶಂಕರ ರವರ ಒಟ್ಟು ಆದಾಯ ರೂ. 7,80,000. 2024-25 ಕರಾಕರಣೆ ವರ್ಷದಲ್ಲಿ ಪಾವತಿಸಬೇಕಾದ ಮುಂಗಡ ತೆರಿಗೆಯನ್ನು ಲೆಕ್ಕ ಹಾಕಿ ಮತ್ತು ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾದ ಕಂತು ರೂ. 3,000 ಆಗಿದ್ದರೆ ಕಂತು ಲೆಕ್ಕ ಹಾಕಿ.

**SECTION - C**

**ವಿಭಾಗ - ಕ**

**(2×10=20)**

**Answer any Two of the following questions.**

ಕೆಳಗಿನ ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ.

From the following particulars of assets of XYZ Ltd. Calculate the depreciation allowable for AY 2024-25 and show the WDV as on 31-03-2024:

| Particulars of Assets | WDV on 1-4-2023 | Rate of Depreciation |
|-----------------------|-----------------|----------------------|
| Building X and Y      | Rs.4,00,000     | 10%                  |
| Machinery P and Q     | Rs.2,00,000     | 15%                  |
| Furniture A and B     | Rs.1,00,000     | 10%                  |

The company purchases the following assets during the year 2023-24

- Building Z on 1-9-2023 for Rs.1,50,000
- Machinery B on 1-11-2023 for Rs.1,00,000
- Furniture C on 1-2-2024 for Rs.50,000

The company also sold the following assets during the year 2023-24

- Building X sold for Rs. 2,00,000
- Machinery Q sold for Rs. 50,000
- Furniture A sold for Rs. 20,000

The company received the subsidy from the Government to purchase the Machinery 'R' Rs. 50,000.

XYZ ಲಿಮಿಟೆಡ್‌ನ ಈ ಕೆಳಗಿನ ಸ್ವತ್ತುಗಳ ವಿವರಗಳಿಂದ ಕರಾರಣೆ ವರ್ಷ 2024-25ಕ್ಕೆ ಅನುಮತಿಸಬಹುದಾದ ಸವಕಳಿಯನ್ನು ಲೆಕ್ಕ ಹಾಕಿ ಮತ್ತು ಇಳುವರಿ ಬೆಲೆಯನ್ನು 31-3-2024ಕ್ಕೆ ತೋರಿಸಿ.

| ಸ್ವತ್ತುಗಳ ವಿವರಗಳು  | ಇಳುವರಿ 1-4-2023ಕ್ಕೆ | ಸವಕಳಿ ದರ |
|--------------------|---------------------|----------|
| ಕಟ್ಟಡ X ಮತ್ತು Y    | ರೂ. 4,00,000        | 10%      |
| ಯಂತ್ರ P ಮತ್ತು Q    | ರೂ. 2,00,000        | 15%      |
| ಪೀಠೋಪಕರಣ A ಮತ್ತು B | ರೂ. 1,00,000        | 10%      |

ಕಂಪನಿಯು 2023-24 ರಲ್ಲಿ ಈ ಕೆಳಗಿನ ಸ್ವತ್ತುಗಳನ್ನು ಖರೀದಿಸುತ್ತದೆ.

- 1-9-2023 ರಂದು ಕಟ್ಟಡ 'Z' ನ್ನು ರೂ. 1,50,000 ಕ್ಕೆ
- 1-11-2023 ರಂದು ಯಂತ್ರ 'B' ನ್ನು ರೂ. 1,00,000 ಕ್ಕೆ
- 1-2-2024 ರಂದು ಪೀಠೋಪಕರಣ 'C' ರೂ. 50,000 ಕ್ಕೆ

2023-24ರಲ್ಲಿ ಕಂಪನಿಯು ಕೆಳಗಿನ ಸ್ವತ್ತುಗಳನ್ನು ಮಾರಾಟ ಮಾಡಿದೆ

- ಕಟ್ಟಡ 'X' ರೂ. 2,00,000 ಕ್ಕೆ
- ಯಂತ್ರ 'Q' ರೂ. 50,000 ಕ್ಕೆ
- ಪೀಠೋಪಕರಣ 'A' ರೂ. 20,000 ಕ್ಕೆ

ಕಂಪನಿಯು ಯಂತ್ರ 'R' ನ್ನು ಖರೀದಿಸಲು ಸರಕಾರದಿಂದ ರೂ. 50,000 ಸಹಾಯ ಧನವನ್ನು ಪಡೆದುಕೊಂಡಿದೆ.



8. Veerabhadreshwar company Ltd has provided the following information for the year ended 31-3-2024:

|    |  |                 |
|----|--|-----------------|
| 1. | Total Income computed as per provisions of Income tax                | Rs. 30,00,000   |
| 2. | Profit as per statement of Profit and Loss                           | Rs. 70,00,000 = |
| 3. | A) Items deducted in Statement of Profit and Loss.                   |                 |
|    | a) Provision for Income Tax  | Rs. 7,00,000    |
|    | b) Dividend distribution Tax   | Rs. 50,000      |
|    | c) Provision for deferred Tax  | Rs. 50,000      |
|    | d) Securities Transaction Tax (STT)                                  | Rs. 80,000      |
|    | e) Provision for gratuity on actual valuation                        | Rs. 2,00,000    |
|    | f) Dividend declared   | Rs. 3,00,000    |
|    | g) Expenditure to earn Agricultural income                           | Rs. 80,000      |
|    | h) Depreciation  | Rs. 5,00,000    |
|    | (This includes Depreciation of Rs.1,50,000 on revaluation of assets) |                 |
|    | B) Items Added in Statement of Profit and Loss                       |                 |
|    | a) Transfer from Special reserve                                     | Rs. 3,00,000    |
|    | b) Agriculture Income  | Rs. 4,00,000    |
|    | c) Long term Capital gain  | Rs. 1,00,000    |
| 4. | Brought forward business loss as per books of account                | Rs. 6,00,000    |
| 5. | Brought depreciation as per books of account                         | Rs.5,00,000     |
|    | You are required to compute<br>Tax payable by the company            |                 |

ವೀರಭದ್ರೇಶ್ವರ ಕಂಪನಿ ಲಿಮಿಟೆಡ್ 31-3-2024 ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಈ ಕೆಳಗಿನ ಮಾಹಿತಿಯನ್ನು ಒದಗಿಸಿದೆ:

|    |   |
|----|---|
| 1. | ಆದಾಯ ತೆರಿಗೆ ನಿಬಂಧನೆಗಳ ಪ್ರಕಾರ ಲೆಕ್ಕಹಾಕಿದ ಒಟ್ಟು ಆದಾಯ ರೂ. 30,00,000      |
| 2. | ಲಾಭ ಮತ್ತು ನಷ್ಟದ ಪಟ್ಟಿಯ ಪ್ರಕಾರ ಲಾಭ ರೂ. 70,00,000                       |
| 3. | ಅ) ಲಾಭ ಮತ್ತು ನಷ್ಟದ ಖಾತೆಯಲ್ಲಿ ಕಡಿತಗೊಳಿಸಲಾದ ವಿವರಗಳು                     |
|    | a) ಆದಾಯ ತೆರಿಗೆಗೆ ನಿಬಂಧನೆ ರೂ. 7,00,000                                 |
|    | b) ಲಾಭಾಂಶ ವಿತರಣೆ ತೆರಿಗೆ ರೂ. 50,000                                    |
|    | c) ಮುಂದೂಡಲ್ಪಟ್ಟು ತೆರಿಗೆಗೆ ನಿಬಂಧನೆ ರೂ. 50,000                          |
|    | d) ಭದ್ರತಾ ವಹಿವಾಟು ತೆರಿಗೆ ರೂ. 80,000                                   |
|    | e) ಗ್ರಾಚ್ಯುಟಿ ಮೌಲ್ಯಮಾಪನದ ನಿಬಂಧನೆ ರೂ. 2,00,000                         |
|    | f) ಲಾಭಾಂಶ ಘೋಷಣೆ ರೂ. 3,00,000  |
|    | g) ಕೃಷಿ ಆದಾಯ ಗಳಿಸಲು ವೆಚ್ಚ ಮಾಡಿದ್ದು ರೂ. 80,000                         |
|    | h) ಸವಕಳಿ ರೂ. 5,00,000   |
|    | (ಇದರಲ್ಲಿ ಆಸ್ತಿಗಳ ಮರುಮೌಲ್ಯಮಾಪನದ ಮೇಲೆ ರೂ. 1,50,000 ಮೌಲ್ಯದ ಸವಕಳಿ ಸೇರಿದೆ) |

|   |     |          |
|---|-----|----------|
| ಬ) ಲಾಭ ಮತ್ತು ನಷ್ಟದ ಖಾತೆಗೆ ಸೇರಿಸಲಾದ ಅಂಶಗಳು                       | ರೂ. | 3,00,000 |
| a) ವಿಶೇಷ ಮೀಸಲುನಿಂದಾದ ವರ್ಗಾವಣೆ                                   | ರೂ. | 4,00,000 |
| b) ಕೃಷಿ ಆದಾಯ  | ರೂ. | 1,00,000 |
| c) ದೀರ್ಘಾವಧಿ ಬಂಡವಾಳದ ಲಾಭ  | ರೂ. | 6,00,000 |
| 4. ಲೆಕ್ಕ ಪತ್ರ ಪುಸ್ತಕಗಳ ಪ್ರಕಾರ ವ್ಯವಹಾರ ನಷ್ಟವನ್ನು ಮುಂದಕ್ಕೆ ತಂದಿದೆ | ರೂ. | 5,00,000 |
| 5. ಲೆಕ್ಕ ಪತ್ರ ಪುಸ್ತಕಗಳ ಪ್ರಕಾರ ಸವಕಳಿ ಮುಂದಕ್ಕೆ ತಂದದ್ದು            | ರೂ. | 5,00,000 |
| ಕಂಪನಿಯು ಪಾವತಿಸಬೇಕಾದ ತೆರಿಗೆಯನ್ನು ನೀವು ಲೆಕ್ಕ ಹಾಕಿ.                |     |          |

9. Explain the advantages of ITR. within time.  
ಐಟಿಆರ್‌ನ ಅನುಕೂಲಗಳನ್ನು ಸಮಯಕ್ಕೆ ಸರಿಯಾಗಿ ವಿವರಿಸಿ.

10. Shri Vinayak furniture give the following information:

|                            |             |
|----------------------------|-------------|
| Interest on Securities     | Rs.18,000   |
| Dividend from Tata Company | Rs.22,000   |
| Income from house property | Rs.80,000   |
| Income from Business       | Rs.8,25,000 |

His son is disabled. he spent Rs.15,000 training and deposited Rs.40,000 for his maintenance in an approved scheme of LIC of India. Tax deducted at sources Rs.2500.

Compute the amount of Advane tax payable.

ಶ್ರೀ ವಿನಾಯಕ ಫೀರ್ನೋಚರಣಗಳು ಈ ಕೆಳಗಿನ ಮಾಹಿತಿಯನ್ನು ನೀಡುತ್ತದೆ:

|                       |     |          |
|-----------------------|-----|----------|
| ಭದ್ರತೆಗಳ ಮೇಲಿನ ಬಡ್ಡಿ  | ರೂ. | 18,000   |
| ಟಾಟಾ ಕಂಪನಿಯಿಂದ ಲಾಭಾಂಶ | ರೂ. | 22,000   |
| ಮನೆ ಆಸ್ತಿಯಿಂದ ಆದಾಯ    | ರೂ. | 80,000   |
| ವ್ಯವಹಾರದಿಂದ ಬಂದ ಆದಾಯ  | ರೂ. | 8,25,000 |

ಅವರ ಮಗ ಅಂಗವಿಕಲ ಅವರು ತರಬೇತಿಗಾಗಿ ರೂ. 15,000 ಖರ್ಚು ಮಾಡಿದರು ಮತ್ತು ಅನುಮೋದಿತ ಪರವಾನಗಿ ಜೀವ ವಿಮೆಯಲ್ಲಿ ಅವನ ನಿರ್ವಹಣೆಗಾಗಿ ರೂ. 40,000 ಠೇವಣಿ ಇಟ್ಟಿದ್ದಾರೆ. ರೂ. 2,500 ಗಳನ್ನು ಮೂಲ ತೆರಿಗೆ ಕಡಿತಗೊಳಿಸಲಾಗಿದೆ. ಪಾವತಿಸ ಬೇಕಾದ ಮುಂಗಡ ತೆರಿಗೆ ಹಣವನ್ನು ಲೆಕ್ಕ ಹಾಕಿ.

**SECTION - D**

ವಿಭಾಗ - ಡ

**11. Case study (Compulsory)**

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ)

(1×15=15)

X, Y and Z are three partners in a manufacturing firm. The Profit and Loss A/c of the firm for the year ending 31-03-2024 is as follows.

| Particulars                  | Rs.              | Particulars                 | Rs.              |
|------------------------------|------------------|-----------------------------|------------------|
| To Purchases                 | 16,00,000        | By Sales                    | 22,16,000        |
| To Salary to Staff           | 2,15,000         | By Interest on debentures   |                  |
| To Income tax                | 20,000           | of a Co(Gross)              | 40,000           |
| To Expenses                  | 90,000           | By other Business receipts  | 6,000            |
| To Remuneration to Partners  |                  | By Long Term capital gains  | 1,00,000         |
| X Rs.75,000                  |                  | By Short term Capital gains | 50,000           |
| Y Rs.50,000                  |                  |                             |                  |
| Z Rs.85,000                  | 2,10,000         |                             |                  |
| To Interest on Capital @ 14% |                  |                             |                  |
| X Rs.28,000                  |                  |                             |                  |
| Y Rs.21,000                  |                  |                             |                  |
| Z Rs.35,000                  | 84,000           |                             |                  |
| To Depreciation              | 53,000           |                             |                  |
| To Net Profit                | 1,40,000         |                             |                  |
|                              | <b>24,12,000</b> |                             | <b>24,12,000</b> |

**Other Information:**

- a) The firm satisfies the conditions of Sec 184 and 40(b)
  - b) The expenses debited to P and L A/c are not allowable to the extent of Rs.15,000
  - c) Depreciation allowable as per the rules is Rs.40,000
  - d) The short term capital loss carried forward from AY 2018-19 is Rs.20,000 which is not set off.
  - e) Y is a non working partner
- Compute the total income of the firm for AY 2024-25. What will be the total income of the firm if the firm does not comply the conditions of Sec 184 and 40(b)

[P.T.O.]



X, Y, Z ಮೂವರು ಒಂದು ಉತ್ಪಾದನಾ ಸಂಸ್ಥೆಯಲ್ಲಿ ಪಾಲುದಾರರು. ಸಂಸ್ಥೆಯ ಲಾಭ ಮತ್ತು ಹಾನಿ ಖಾತೆ 31-03-2024ದ ಅಂತ್ಯಕ್ಕೆ ಈ ಕೆಳಗಿನಂತಿದೆ:

| ವಿವರಗಳು             | ರೂ.              | ವಿವರಗಳು             | ರೂ.              |
|---------------------|------------------|---------------------|------------------|
| ಖರೀದಿಗಳು            | 16,00,000        | ಮಾರಾಟ               | 22,16,000        |
| ಸಿಬ್ಬಂದಿಯ ವೇತನ      | 2,15,000         | ಕಂಪನಿಯ ಸಾಲಪತ್ರಗಳ    |                  |
| ಆದಾಯ ತೆರಿಗೆ         | 20,000           | ಮೇಲಿನ ಬಡ್ಡಿ (ಒಟ್ಟು) | 40,000           |
| ಖರ್ಚುಗಳು            | 90,000           | ಇತರೆ ವ್ಯಾಪಾರ ರಶೀದಿ  | 6,000            |
| ಪಾಲುದಾರರಿಗೆ ಸಂಭಾಷನೆ |                  | ದೀರ್ಘಾವಧಿ ಬಂಡವಾಳ    |                  |
| X ರೂ. 75,000        |                  | ಲಾಭಗಳು              | 1,00,000         |
| Y ರೂ. 50,000        |                  | ಅಲ್ಪಾವಧಿಯ ಬಂಡವಾಳ    |                  |
| Z ರೂ. 85,000        | 2,10,000         | ಲಾಭಗಳು              | 50,000           |
| ಬಂಡವಾಳ ಮೇಲಿನ        |                  |                     |                  |
| ಬಡ್ಡಿ 14%           |                  |                     |                  |
| X ರೂ. 28,000        |                  |                     |                  |
| Y ರೂ. 21,000        |                  |                     |                  |
| Z ರೂ. 35,000        | 84,000           |                     |                  |
| ಸವಕಳಿ               | 53,000           |                     |                  |
| ನಿವ್ವಳ ಲಾಭ          | 1,40,000         |                     |                  |
|                     | <b>24,12,000</b> |                     | <b>24,12,000</b> |

ಇತರೆ ಮಾಹಿತಿ:

- ಸಂಸ್ಥೆಯು ಕಲಂ 184 ಮತ್ತು 40(b)ನ ಷರತ್ತುಗಳನ್ನು ಪೂರೈಸುತ್ತದೆ.
- ಲಾಭ ಮತ್ತು ಹಾನಿ ಖಾತೆಗೆ ಡಿಬಿಟ್ ಮಾಡಲಾದ ವೆಚ್ಚಗಳನ್ನು ರೂ. 15,000 ವರೆಗಿನ ಮೊತ್ತಕ್ಕೆ ಅನುಮತಿಸಲಾಗುವುದಿಲ್ಲ.
- ನಿಯಮಗಳ ಪ್ರಕಾರ ಅನುಮತಿಸಬಹುದಾದ ಸವಕಳಿ ರೂ. 40,000.
- 2018-19 ಕರಾಕರಣೆ ವರ್ಷದಿಂದ ಮುಂದಕ್ಕೆ ಸಾಗಿಸಲಾದ ಅಲ್ಪಾವಧಿಯ ಬಂಡವಾಳ ನಷ್ಟವು ರೂ. 20,000 ಆಗಿದ್ದು ಅದನ್ನು ಸರಿದೂಗಿಸಲಾಗಿಲ್ಲ.
- Y ಒಬ್ಬ ಕೆಲಸ ಮಾಡದ ಪಾಲುದಾರ.  
ಕರಾಕರಣೆ ವರ್ಷ 2024-25ಕ್ಕೆ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕ ಹಾಕಿ. ಸಂಸ್ಥೆಯು ಕಲಂ 184 ಮತ್ತು 40(b) ರ ಷರತ್ತುಗಳನ್ನು ಪಾಲಿಸದಿದ್ದರೆ ಸಂಸ್ಥೆಯ ಒಟ್ಟು ಆದಾಯ ಎಷ್ಟು?